

بِسْمِ اللّٰهِ الرَّحْمٰنِ الرَّحِیْمِ



# سَوِيہ مَکّہ

گورنمنٹ سیکنڈری سکول / راولپنڈی

2023 سالانہ امتحان



- 3.13 ಸಂಪೂರ್ಣವಾಗಿ ಕೆಳಗಿನ ಅನುಭವಗಳನ್ನು ನೋಡಿ
- 3.14 19 - ನೇ ದಿನದ ಅನುಭವಗಳನ್ನು ನೋಡಿ
- 3.15 ದಿನದ ಅನುಭವ

## 1.1.1 ನೈಸರ್ಗಿಕ ಮತ್ತು ಮಾನವ ಸಂಪನ್ಮೂಲ

ಮಾಹಿತಿ:

1.1.1 ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು ನೋಡಿ ಮತ್ತು ಅವುಗಳನ್ನು ವಿವರಿಸಿ. ಅವುಗಳನ್ನು ಉದಾಹರಣೆಗಳಾಗಿ ನೀಡಿ.

ಉತ್ತರ:

ನೈಸರ್ಗಿಕ ಸಂಪನ್ಮೂಲಗಳು ನೈಸರ್ಗಿಕವಾಗಿ ದೊರಕುವವು ಮತ್ತು ಮಾನವ ಸಂಪನ್ಮೂಲಗಳು ಮಾನವನು ಸೃಷ್ಟಿಸಿದವು.

ಉತ್ತರ:

ನೈಸರ್ಗಿಕ ಸಂಪನ್ಮೂಲಗಳು ನೈಸರ್ಗಿಕವಾಗಿ ದೊರಕುವವು ಮತ್ತು ಮಾನವ ಸಂಪನ್ಮೂಲಗಳು ಮಾನವನು ಸೃಷ್ಟಿಸಿದವು.

### ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ವಿಧಾನಗಳು

- ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ವಿಧಾನಗಳನ್ನು ಬಳಸಿ.
- ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ವಿಧಾನಗಳನ್ನು ಬಳಸಿ.
- ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ವಿಧಾನಗಳನ್ನು ಬಳಸಿ.
- ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ವಿಧಾನಗಳನ್ನು ಬಳಸಿ.
- ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ವಿಧಾನಗಳನ್ನು ಬಳಸಿ.
- ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ವಿಧಾನಗಳನ್ನು ಬಳಸಿ.
- ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ವಿಧಾನಗಳನ್ನು ಬಳಸಿ.
- ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ ವಿಧಾನಗಳನ್ನು ಬಳಸಿ.









ճանաչել և օգտագործել սեփական և արտադրողի անվանումները: Կարող են ճանաչել և օգտագործել սեփական և արտադրողի անվանումները: Կարող են ճանաչել և օգտագործել սեփական և արտադրողի անվանումները:

- Ստացված 10 օրվա ընթացքում կատարվող ճանաչողական աշխատանքի ընթացքում:
- Ստացված 10 օրվա ընթացքում կատարվող ճանաչողական աշխատանքի ընթացքում:
- Ստացված 10 օրվա ընթացքում կատարվող ճանաչողական աշխատանքի ընթացքում:



<ul style="list-style-type: none"> <li>• <b>අනුමැතිය ලබාගැනීමේදී</b> සෑම අයදුම්කරුම සියලුම අවශ්‍ය කරුණු සපුරා ඇති බවට තීරණය කළ යුතුය.</li> </ul>	<b>අනුමැතිය ලබාගැනීමේදී</b>	1.5
<b>2.1.1 (අනුමැතිය ලබාගැනීමේදී)</b>		
<b>නිර්දේශිත ක්‍රියාමාර්ග</b>		
<ul style="list-style-type: none"> <li>• <b>සේවා කාලය</b> සඳහා <b>00:00</b> වන විට <b>08:00</b> වන විට පමණක් සේවා ලබාගත හැකිය.</li> <li>• <b>නිර්දේශිත ක්‍රියාමාර්ග</b> සඳහා <b>08:00</b> වන විට පමණක් සේවා ලබාගත හැකිය.</li> <li>• <b>නිර්දේශිත ක්‍රියාමාර්ග</b> සඳහා <b>08:00</b> වන විට පමණක් සේවා ලබාගත හැකිය.</li> <li>• <b>නිර්දේශිත ක්‍රියාමාර්ග</b> සඳහා <b>08:00</b> වන විට පමණක් සේවා ලබාගත හැකිය.</li> </ul>	<b>නිර්දේශිත ක්‍රියාමාර්ග</b>	2.1

<ul style="list-style-type: none"> <li>• <b>ಹೆಚ್ಚಿನ ನಡವಳಿ</b> ಅಧಿಕಾರಿಗಳಿಗೆ ಸೂಕ್ತ ಸಮಯ ಮತ್ತು ಸ್ಥಳದಲ್ಲಿ ನಡವಳಿಗಳನ್ನು ಮಾಡುವುದು. ಇವುಗಳಲ್ಲಿ ಒಂದು ಉದಾಹರಣೆಯೆಂದರೆ ಮೇಲ್ಕಂಡಿರುವ ಸಮಯ ಮತ್ತು ಸ್ಥಳದಲ್ಲಿ ನಡವಳಿಗಳನ್ನು ಮಾಡುವುದು.</li> <li>• ಇವುಗಳಲ್ಲಿ ಒಂದು ಉದಾಹರಣೆಯೆಂದರೆ ಮೇಲ್ಕಂಡಿರುವ ಸಮಯ ಮತ್ತು ಸ್ಥಳದಲ್ಲಿ ನಡವಳಿಗಳನ್ನು ಮಾಡುವುದು.</li> <li>• <b>ಮಾಹಿತಿ</b> ಮತ್ತು ಸಮಯದ ವಿಷಯದಲ್ಲಿ ಸೂಕ್ತ ಸಮಯ ಮತ್ತು ಸ್ಥಳದಲ್ಲಿ ನಡವಳಿಗಳನ್ನು ಮಾಡುವುದು.</li> <li>• <b>ಮಾಹಿತಿ</b> ಮತ್ತು ಸಮಯದ ವಿಷಯದಲ್ಲಿ ಸೂಕ್ತ ಸಮಯ ಮತ್ತು ಸ್ಥಳದಲ್ಲಿ ನಡವಳಿಗಳನ್ನು ಮಾಡುವುದು.</li> </ul>		
<ul style="list-style-type: none"> <li>• ಇವುಗಳಲ್ಲಿ ಒಂದು ಉದಾಹರಣೆಯೆಂದರೆ ಮೇಲ್ಕಂಡಿರುವ ಸಮಯ ಮತ್ತು ಸ್ಥಳದಲ್ಲಿ ನಡವಳಿಗಳನ್ನು ಮಾಡುವುದು.</li> <li>• <b>ಮಾಹಿತಿ</b> ಮತ್ತು ಸಮಯದ ವಿಷಯದಲ್ಲಿ ಸೂಕ್ತ ಸಮಯ ಮತ್ತು ಸ್ಥಳದಲ್ಲಿ ನಡವಳಿಗಳನ್ನು ಮಾಡುವುದು.</li> </ul> <p style="text-align: center;"><u>ಮಾಹಿತಿ ಮತ್ತು ಸಮಯದ ವಿಷಯದಲ್ಲಿ ಸೂಕ್ತ ಸಮಯ ಮತ್ತು ಸ್ಥಳದಲ್ಲಿ ನಡವಳಿಗಳನ್ನು ಮಾಡುವುದು.</u></p> <p>- <b>ಮಾಹಿತಿ</b> ಮತ್ತು ಸಮಯದ ವಿಷಯದಲ್ಲಿ ಸೂಕ್ತ ಸಮಯ ಮತ್ತು ಸ್ಥಳದಲ್ಲಿ ನಡವಳಿಗಳನ್ನು ಮಾಡುವುದು.</p>	<p>2.2 <b>ಮಾಹಿತಿ ಮತ್ತು ಸಮಯದ ವಿಷಯದಲ್ಲಿ ಸೂಕ್ತ ಸಮಯ ಮತ್ತು ಸ್ಥಳದಲ್ಲಿ ನಡವಳಿಗಳನ್ನು ಮಾಡುವುದು.</b></p>	



<ul style="list-style-type: none"> <li>• <b>ትኩረት</b> ለማድረግ ለሚገባው ሰዓት ላይ ማሳተፍ ማድረግ ይቻላል።</li> </ul>		
<ul style="list-style-type: none"> <li>• <b>ትኩረት</b> ለማድረግ ለሚገባው ሰዓት ላይ ማሳተፍ ማድረግ ይቻላል።</li> </ul>	ትኩረት ለማድረግ	2.4
<b>ትኩረት ለማድረግ</b>		
ትኩረት ለማድረግ ለሚገባው ሰዓት ላይ ማሳተፍ ማድረግ ይቻላል።	ትኩረት ለማድረግ	
<ul style="list-style-type: none"> <li>• <b>ትኩረት</b> ለማድረግ ለሚገባው ሰዓት ላይ ማሳተፍ ማድረግ ይቻላል።</li> </ul>	ትኩረት ለማድረግ	3.1

<p>         1. 2017-2018 1. 2017-2018 1. 2017-2018 1. 2017-2018 1. 2017-2018          2. 2017-2018 2. 2017-2018 2. 2017-2018 2. 2017-2018 2. 2017-2018          3. 2017-2018 3. 2017-2018 3. 2017-2018 3. 2017-2018 3. 2017-2018          4. 2017-2018 4. 2017-2018 4. 2017-2018 4. 2017-2018 4. 2017-2018          5. 2017-2018 5. 2017-2018 5. 2017-2018 5. 2017-2018 5. 2017-2018          6. 2017-2018 6. 2017-2018 6. 2017-2018 6. 2017-2018 6. 2017-2018          7. 2017-2018 7. 2017-2018 7. 2017-2018 7. 2017-2018 7. 2017-2018          8. 2017-2018 8. 2017-2018 8. 2017-2018 8. 2017-2018 8. 2017-2018          9. 2017-2018 9. 2017-2018 9. 2017-2018 9. 2017-2018 9. 2017-2018          10. 2017-2018 10. 2017-2018 10. 2017-2018 10. 2017-2018 10. 2017-2018       </p>	<p>         3.2       </p>
<p>         - 2017-2018 2017-2018 2017-2018 2017-2018 2017-2018          1. 2017-2018 1. 2017-2018 1. 2017-2018 1. 2017-2018 1. 2017-2018          2. 2017-2018 2. 2017-2018 2. 2017-2018 2. 2017-2018 2. 2017-2018          3. 2017-2018 3. 2017-2018 3. 2017-2018 3. 2017-2018 3. 2017-2018          4. 2017-2018 4. 2017-2018 4. 2017-2018 4. 2017-2018 4. 2017-2018          5. 2017-2018 5. 2017-2018 5. 2017-2018 5. 2017-2018 5. 2017-2018          6. 2017-2018 6. 2017-2018 6. 2017-2018 6. 2017-2018 6. 2017-2018          7. 2017-2018 7. 2017-2018 7. 2017-2018 7. 2017-2018 7. 2017-2018          8. 2017-2018 8. 2017-2018 8. 2017-2018 8. 2017-2018 8. 2017-2018          9. 2017-2018 9. 2017-2018 9. 2017-2018 9. 2017-2018 9. 2017-2018          10. 2017-2018 10. 2017-2018 10. 2017-2018 10. 2017-2018 10. 2017-2018       </p>	<p>         3.3       </p>



<p>         7:00 7:30 8:00 8:30 9:00 9:30 10:00 10:30 11:00 11:30 12:00 12:30 13:00 13:30 14:00 14:30 15:00 15:30 16:00 16:30 17:00 17:30 18:00 18:30 19:00 19:30 20:00 20:30 21:00 21:30 22:00 22:30 23:00 23:30 24:00       </p>	<p>         7:00 7:30 8:00 8:30 9:00 9:30 10:00 10:30 11:00 11:30 12:00 12:30 13:00 13:30 14:00 14:30 15:00 15:30 16:00 16:30 17:00 17:30 18:00 18:30 19:00 19:30 20:00 20:30 21:00 21:30 22:00 22:30 23:00 23:30 24:00       </p>	
<p>         9:00 12:00 12:30 13:00 13:30 14:00 14:30 15:00 15:30 16:00 16:30 17:00 17:30 18:00 18:30 19:00 19:30 20:00 20:30 21:00 21:30 22:00 22:30 23:00 23:30 24:00       </p>	<p>         9:00 12:00 12:30 13:00 13:30 14:00 14:30 15:00 15:30 16:00 16:30 17:00 17:30 18:00 18:30 19:00 19:30 20:00 20:30 21:00 21:30 22:00 22:30 23:00 23:30 24:00       </p>	<p>3.8</p>
<p>         9:00 12:00 12:30 13:00 13:30 14:00 14:30 15:00 15:30 16:00 16:30 17:00 17:30 18:00 18:30 19:00 19:30 20:00 20:30 21:00 21:30 22:00 22:30 23:00 23:30 24:00       </p>	<p>         9:00 12:00 12:30 13:00 13:30 14:00 14:30 15:00 15:30 16:00 16:30 17:00 17:30 18:00 18:30 19:00 19:30 20:00 20:30 21:00 21:30 22:00 22:30 23:00 23:30 24:00       </p>	<p>3.9</p>
<p>         9:00 12:00 12:30 13:00 13:30 14:00 14:30 15:00 15:30 16:00 16:30 17:00 17:30 18:00 18:30 19:00 19:30 20:00 20:30 21:00 21:30 22:00 22:30 23:00 23:30 24:00       </p>	<p>         9:00 12:00 12:30 13:00 13:30 14:00 14:30 15:00 15:30 16:00 16:30 17:00 17:30 18:00 18:30 19:00 19:30 20:00 20:30 21:00 21:30 22:00 22:30 23:00 23:30 24:00       </p>	<p>3.10</p>









